



ಡಾ.ವಿನೋದ ಭಟ್

ಭಯ ಹುಟ್ಟುವ ಜಾಗದಿಂದ ಧೈರ್ಯವೂ ಹುಟ್ಟುತ್ತದೆ!

186: ಸರಿಯಾದ ಸಂದೇಶ-5

ಸಂದೇಶ ಪಾರ್ಲರ್‌ನಿಂದ ಕಾಮತ್ಯಪ್ಪಿ ಹೊಂದುವ ಚಟವನ್ನು ನಿಲ್ಲಿಸಿದ ನಂತರ ಹೆಂಡತಿಯ ಜೊತೆಗೆ ಹೊಸ ರೀತಿಯ ಕಾಮಸಂಬಂಧವನ್ನು ಹುಟ್ಟುಹಾಕಲು ಮನಸ್ಸು ಮಾಡಿದರೂ ರೂಢಿಯಾದ ಕಾಮಸಂಬಂಧದ ಶೈಲಿಯನ್ನು ಬದಲಾಯಿಸುವುದು ದುಸ್ಸಾಧ್ಯವೆನಿಸಿತು. ಅವನಿಗೆ ಧೈರ್ಯವನ್ನು ತುಂಬುವ ಕೆಲಸ ನನ್ನದಾಯಿತು. ನಾನು ಕೇಳಿದೆ. 'ಸಂದೇಶ್, ಸೆಕ್ಸ್ ವಿಷಯದಲ್ಲಿ ಮನಸ್ಸಿನಲ್ಲಿ ಇರುವುದನ್ನು ಹೆಂಡತಿಯೊಡನೆ ಹಂಚಿಕೊಳ್ಳಲು, ಹಾಗೂ ನಿಮಗೆ ಬೇಕಾದುದನ್ನು ಮುಂದಿಡಲು ಧೈರ್ಯ ಎಲ್ಲಿಂದ ಬರುತ್ತದೆ ಗೊತ್ತೇ?' ಅವನು ಇಲ್ಲವೆಂದು ತಲೆ ಅಲಾಡಿಸಿದ. 'ನಿಮ್ಮ ಭಯ ಎಲ್ಲಿಂದ ಬರುತ್ತದೋ ಅದೇ ಜಾಗದಿಂದ' ಎಂದೆ. ಅವನು ಗಲಿಬಿಲಿಗೊಂಡ. ವಿವರಣೆಗೆ ಪದಗಳನ್ನು ಹುಡುಕುತ್ತಿರುವಾಗ ಸಂದೇಶ ಹೇಳಿದ ಮಾತು ನೆನಪಿಗೆ ಬಂತು.

ಹೇಳಿದೆ: 'ನಿಮ್ಮ ಬಯಕೆಯನ್ನು ಬಾಯಿಬಿಟ್ಟು ಹೇಳಿದಾಗ ಹೆಂಡತಿಯು ತಪ್ಪು ತಿಳಿದುಕೊಂಡು, ನಿಮ್ಮ ಬಗೆಗೆ ಅಸಹ್ಯಪಟ್ಟುಕೊಂಡು ಸಂಬಂಧ ಮುರಿದುಕೊಂಡುಬಿಟ್ಟರೆ, ಅಥವಾ ಜೊತೆಗಿದ್ದೂ ಹಂಗಿಸಿ ಆಡಿಕೊಳ್ಳಲು ಶುರುಮಾಡಿದರೆ ಏನು ಮಾಡುವುದು ಎಂದು ಭಯವಿದೆ ತಾನೆ? ಆಕೆ ಏನು ಪ್ರತಿಕ್ರಿಯೆ ತೋರಿಸುತ್ತಾರೆ, ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಆಮೇಲೆ ನೋಡೋಣವಂತೆ. ಒಟ್ಟಿನಲ್ಲಿ ಆಕೆ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ, ನಿಮ್ಮ ಹೊಸ ಬಯಕೆಗೆ ಮಹತ್ವ ಕೊಡಲಿಲ್ಲ ಎಂದಾಯಿತು. ಆಗ ನಿಮಗೇನು ಅನ್ನಿಸುತ್ತದೆ? ನೀವೇನು ಮಾಡುವಿರಿ?'

ಸಂದೇಶ ಹೇಳಿದ. 'ನನ್ನ ಉದ್ದೇಶ ಸರಿಯಿದ್ದರೂ ಆಕೆಯಿಂದ ನೀರಸ ಪ್ರತಿಕ್ರಿಯೆಯಿಂದ ನನಗೆ ಬೆಲೆ ಸಿಗಲಿಲ್ಲ ಎನಿಸುತ್ತದೆ. ಅವಹೇಳನದಿಂದ ಅವಮಾನ, ತೀವ್ರ ನೋವು ಆಗುತ್ತದೆ. ಆದರೆ ಇದಲ್ಲ ಸಹಿಸಿ ಸುಮ್ಮನಿರುವುದನ್ನು ಬಿಟ್ಟು ಬೇರೆ ದಾರಿ ಏನಿದೆ ಹೇಳಿ?' ಇವನಿಗೆ ಬೇರೆ ದಾರಿ ತೋರಿಸಲೇಬೇಕು ಎಂದೆನಿಸಿತು. ಎಲ್ಲೋ ಓದಿದ್ದು ನೆನಪಾಯಿತು: ಪರಿಸ್ಥಿತಿಯು ಪ್ರತಿಯೊಬ್ಬರಿಗೂ ಪೆಟ್ಟುಕೊಟ್ಟು ನೆಲ ಕಚ್ಚಿಸುತ್ತದೆ. ಆದರೆ ಅಲ್ಲಿಂದ ಪುಟದಿದ್ದು ಕ್ರಿಯಾಶೀಲ ಆಗಬೇಕೋ ಅಥವಾ ನರಳುತ್ತ ಹಾಗೇ ಬಿದ್ದಿರಬೇಕೋ ಎನ್ನುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ನೋವು ಅನಿವಾರ್ಯ; ಒದ್ದಾಡುವುದು ಆಯ್ಕೆ!

'ಸಂದೇಶ್, ನೀವು ತುಂಬ ಗೌರವಿಸುವ ವ್ಯಕ್ತಿಯೊಬ್ಬರು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದ್ದಾರೆ ಎಂದುಕೊಳ್ಳಿ. ಹಸಿದ ಹೊಟ್ಟೆಯಿಂದ ಅವರ ಮನೆಗೆ ಹೋಗುತ್ತೀರಿ. ಆದರೆ ಊಟದಲ್ಲಿ ಬಡಿಸಿದ್ದು ತಂಗಳು ಎಂದು ಗೊತ್ತಾಗುತ್ತದೆ. ಆಗೇನು ಮಾಡುತ್ತೀರಿ?' ಅವನು ಉತ್ತರಿಸಿದ: 'ಅವರ ಮೇಲೆ ಕೋಪ ಬರುತ್ತದೆ. ಆದರೂ ಹಸಿವೆ ಆಗಿರುವುದರಿಂದ ಉಪಾಯ ಇಲ್ಲದೆ ತಿಂದು ಮುಗಿಸುತ್ತೇನೆ.'

ಅವನನ್ನು ಇನ್ನೊಂದಿಷ್ಟು ಹೆಚ್ಚು ಕೆರಳಿಸಬೇಕು ಎಂದೆನಿಸಿತು. 'ಒಂದುವೇಳೆ ತಂಗಳ ಜೊತೆಗೆ ಹಳಸಿದ್ದನ್ನು ಬಡಿಸಿದ್ದರೆ?' ಅವನು ಮಾತಾಡದೆ ಅಸಹ್ಯ ಮುಖಮಾಡಿದ. 'ಒಂದುವೇಳೆ ಎರಡು ದಿನದಿಂದ ಉಪವಾಸ ಇದ್ದರೆ ಹಳಸಿದ್ದು ತಿನ್ನಬಹುದಲ್ಲ?' ಅವನು ವಾಂತಿ ಬರುವಂತೆ ಮುಖಮಾಡಿ, 'ಹಸಿವೆಯಿಂದ ಸತ್ತರೂ ಸರಿ, ಹಳಸಿದ್ದು ತಿನ್ನುವುದಿಲ್ಲ!' ಎಂದು ಸ್ವಲ್ಪ ಗಟ್ಟಿಯಾಗೇ ಹೇಳಿದ. ಕೆಲವರು ತಿನ್ನುತ್ತಾರಲ್ಲ ಎಂದಿದ್ದಕ್ಕೆ, ಯಾರೇ ತಿಂದರೂ ತಾನು ಮಾತ್ರ ತಿನ್ನಲಾರೆ ಎಂದು ಮಾತು ಕಡಿದುಕೊಂಡ.

'ವಾಹಾ! ಇದು ನಾನು, ನಾನು ಹೀಗೆ ಎಂದು ಎಷ್ಟು ಚೆನ್ನಾಗಿ

ತೋರಿಸಿಕೊಂಡಿರಿ! ಬಹಳ ಒಳ್ಳೆಯದು... ಈಗ ನಿಮ್ಮ ದೃಢ ನಿರ್ಧಾರದ ಮಾತಿನ ಹಿಂದೆ ಏನಿದೆ? ನಿಮ್ಮ ಬಗೆಗೆ ಸ್ವಪ್ನ ತಿಳಿವಳಿಕೆ ಇದೆ. ಇದು ಬೇಕು, ಇದು ಬೇಡ ಎನ್ನುವ ಮೌಲ್ಯಗಳಿವೆ. ಈ ಮೌಲ್ಯಗಳನ್ನು ಸ್ವಲ್ಪ ಗಮನಿಸಿ. ಯಾವುದೇ ಪ್ರಸಂಗದಲ್ಲಿ ಹಳಸಿದ್ದು ತಿನ್ನಲೇಕೂಡದು ಎನ್ನುವುದು ಒಂದು ಮೌಲ್ಯ. ಹಾಗೂ ಇದು ಆಹಾರಕ್ಕೆ ಸಂಬಂಧಪಟ್ಟ ಮೌಲ್ಯ...' ಎಂದು ಹೇಳಿ ಮೌಲ್ಯಗಳ ಬಗೆಗೆ ಮಾತಾಡಿದೆ. (ಮೌಲ್ಯಗಳ ವಿವರಕ್ಕೆ ಕಂತು 154 ನೋಡಿ.) 'ಯಾವುದೇ ಬದ್ಧ ಸಂಬಂಧವು ಮೌಲ್ಯಗಳ ಮೇಲೆ ಆಧರಿಸಿರುತ್ತದೆ. ಉದಾಹರಣೆಗೆ, ಸಂಗಾತಿಯು ನನ್ನ ಪ್ರೀತಿಯನ್ನು ಕಡೆಗಣಿಸಿದರೂ ಒಟ್ಟಿಗೆ ಬಾಳಬಲ್ಲೆ; ಆದರೆ ಅವರು ಇನ್ನೊಬ್ಬರನ್ನು ಪ್ರೀತಿಸುತ್ತಿದ್ದರೆ ಬಾಳಲಾರೆ ಎನ್ನುವುದು ಒಂದು ಸಂಬಂಧದ ಬಗೆಗಿನ ಮೌಲ್ಯ. ಹಾಗೆಯೇ ಕಾಮಬಾಂಧವ್ಯಕ್ಕೂ ಮೌಲ್ಯಗಳಿರುತ್ತವೆ. ಅಂಥದ್ದು ನಿಮ್ಮಲ್ಲೇನಾದರೂ ಇರಬಹುದು. ಹುಡುಕೋಣವೆ?' ಎಂದೆ. ಮುಂದಿನ ಇಪ್ಪತ್ತು ನಿಮಿಷಗಳಲ್ಲಿ ಚರ್ಚೆ ನಡೆಸಿ, ಅವನ ಕೆಲವು ಮೌಲ್ಯರಹಿತ ವರ್ತನೆಗಳು, ಹಾಗೂ ಅವನೊಪ್ಪುವ ಮೌಲ್ಯಗಳ ಪಟ್ಟಿಯನ್ನು ತಯಾರಿಸಿದೆ. ಅದು ಹೀಗಿತ್ತು:

ಈಗಿನ ವರ್ತನೆ: ಕಾಮಕ್ರಿಯೆಯಲ್ಲಿ ಸಿಗುವ ಸುಖವು ಅಷ್ಟಕ್ಕಷ್ಟೆ ಎಂದು ಗೊತ್ತಿದ್ದರೂ ಹೆಂಡತಿಯನ್ನು ಮಿಷಿಪಡಿಸಲು ಹೊರಡುವುದು. ಹೊಸ ಮೌಲ್ಯ: ಹೆಂಡತಿ ಜಗಳ ಆಡಿದರೂ ಪರವಾಗಿಲ್ಲ. ತನಗೆ ಮನಸ್ಸಿಲ್ಲದಿದ್ದರೆ ಕೂಟಕ್ಕೆ ಒಪ್ಪಕೂಡದು.

ಈಗಿನ ವರ್ತನೆ: ಈಗಿನ ಕೂಟದ ರೀತಿಯು ಯಾಂತ್ರಿಕ ಎನಿಸಿದರೂ ಬದಲಾವಣೆಗೆ ಮನಸ್ಸು ಮಾಡದೆ ಮುಂದುವರಿಸಿಕೊಂಡು ಬರುತ್ತಿರುವುದು. ಹೊಸ ಮೌಲ್ಯ: ರೋಚಕತೆ ತರಲು ಏನೇನು ಮಾಡಬೇಕು ಎಂದು ನಿರ್ದಿಷ್ಟ ಆಗದ ಹೊರತೂ ಕಳಪೆ ಕಾಮಕೂಟಕ್ಕೆ ಮನಸ್ಸು ಮಾಡಕೂಡದು.

ಈಗಿನ ವರ್ತನೆ: ಕಾಮಕೂಟದಲ್ಲಿ ಬದಲಾವಣೆ ತರುವ ಬಗೆಗೆ ಮುಕ್ತವಾಗಿ ಮಾತಾಡಲು ಭಯವಾಗುವುದರಿಂದ ರೂಢಿಯಾದ ಹಳಸಿದ ರೀತಿಯಲ್ಲೇ ಕ್ರಿಯೆ ನಡೆಸುವುದು.

ಹೊಸ ಮೌಲ್ಯ: ಪಾರ್ಲರ್ ಅನುಭವದಿಂದ ಅರಿತಿದ್ದನ್ನು ಹೆಂಡತಿಯ ಜೊತೆಗೆ ಹಂಚಿಕೊಳ್ಳಬೇಕು. ಆಕೆಯಿಂದ ಏನೇ ಮಾತು ಬಂದರೂ ಹಿಂದೇಟು ಹಾಕದೆ ತನ್ನ ದೃಷ್ಟಿಕೋನವನ್ನು ಆಕೆ ಅರ್ಥಮಾಡಿಕೊಳ್ಳುವ ತನಕ ಗಟ್ಟಿ ಮನಸ್ಸಿನಿಂದ ಮಾತುಕತೆ ನಡೆಸಬೇಕು.

ಈಗಿನ ವರ್ತನೆ: ಹೆಂಡತಿಯ ಸ್ವಭಾವ ಹೀಗೆಯೇ ಇರುವುದರಿಂದ ಸಂಬಂಧದಲ್ಲಿ ಸುಧಾರಣೆ ತರಲು ಸಾಧ್ಯವಿಲ್ಲ ಎಂದುಕೊಂಡು ಹತಾಶೆಯಿಂದ ತೆಪ್ಪಗಿರುವುದು.

ಹೊಸ ಮೌಲ್ಯ: ಹೆಂಡತಿ ಏನೇ ಪ್ರತಿರೋಧ ತೋರಲಿ, ನನ್ನ ದಾಂಪತ್ಯದ ಕಾಮಸಂಬಂಧದಲ್ಲಿ ಸುಧಾರಣೆಯನ್ನು ತರುವುದು ನನ್ನ ಹಕ್ಕು, ಅದನ್ನು ಯಾವುದೇ ಕಾರಣಕ್ಕೂ ಬಿಡಕೂಡದು.

ಸಂದೇಶ ಸ್ವಲ್ಪ ಹೊತ್ತು ಯೋಚಿಸುತ್ತಿದ್ದು, ತನ್ನಷ್ಟಕ್ಕೆ ಮಾತಾಡಿಕೊಳ್ಳುವಂತೆ ಹೇಳಿದ: 'ಈಗ ಗೊತ್ತಾಯಿತು: ನಾನು ಮಾಡಿದ ಕೆಲಸಕ್ಕೆ ಹೆಂಡತಿ ಅವಹೇಳನ ಮಾಡುತ್ತಾಳೆ ಎಂದು ಭಯವಿದೆ. ಆದರೆ ನಾನು ಮಾಡಿದ ಕೆಲಸವೇ ನಾನು ಬದಲಾಗುವುದಕ್ಕೆ ಧೈರ್ಯ ಕೊಡುತ್ತಿದೆ. ನನ್ನನ್ನು ಪ್ರೇರಿಪಿಸಿ ಮೌಲ್ಯಗಳನ್ನು ಹೊರತರುತ್ತಿದೆ. ಸ್ವಂತಶಕ್ತಿಯ ಮೇಲೆ ಭರವಸೆ ಇಡಲು ಕಾರಣವಾಗುತ್ತದೆ. ಅಲ್ಲವೆ?' ಎಂದು ನನ್ನತ್ತ ನೋಡಿದ. ಅವನ ಒಳನೋಟಕ್ಕೆ ತಲೆದೂಗುತ್ತಿರುವಾಗಲೇ ಇನ್ನೊಂದು ಸವಾಲೆಸೆದ: 'ನನ್ನ ಕಾಮತ್ಯಪ್ಪಿಗಾಗಿ ಪಾರ್ಲರ್ ಹುಡುಗಿಯರ ಹತ್ತಿರ

ಹೋಗುತ್ತಿದ್ದುದನ್ನು ಸರಿಯೆಂದು ಸಮರ್ಪಿಸಿಕೊಂಡಿದ್ದೆ. ನಿಮ್ಮೊಡನೆ ಕೂತು ಮಾಡಿದ್ದರಿಂದ ಅದು ಸರಿಯಲ್ಲ ಎಂದು ಗೊತ್ತಾಗಿದೆ. ಅದನ್ನು ಹೆಂಡತಿಯಿಂದಲೇ ಪಡೆಯಬೇಕೆಂದು ನನ್ನ ಮೌಲ್ಯಗಳನ್ನು ಬಳಸಿಕೊಂಡು ಈಗ ಹೊಸ ಹಾದಿ ಕಂಡುಕೊಳ್ಳುತ್ತಿದ್ದೇನೆ. ಆದರೆ ಈ ಹಾದಿ ಸರಿಯೋ ತಪ್ಪೋ ಎಂದು ಗೊತ್ತಾಗುವುದು ಹೇಗೆ? ಈಗೇನೋ ಸರಿ ಅನ್ನಿಸುತ್ತಿದೆ. ಒಂದುವೇಳೆ ತಪ್ಪಾಗಿದ್ದರೆ ನಷ್ಟ ಆಗಬಹುದಲ್ಲವೆ?'

ಸಂದೇಶನ ಸಂದೇಹಕ್ಕೆ ಸಮಾಧಾನವನ್ನು ಮುಂದಿನ ಸಲ ನೋಡೋಣ. ಉಚಿತ ಸಹಾಯವಾಣಿಗೆ ಕರೆಮಾಡಿ: 8494944888